



NPS INTERNATIONAL, MYSORE
ACADEMIC YEAR - 2019-20

PORTIONS FOR CLASS VIII
HALF YEARLY EXAMINATION

Subject
English:Section A -Reading -Unseen passage and unseen poem, Section B-Writing - Notice writing, Letter to the Editor and Article writing, Section C- Grammar -Phrases & Clauses, Simple and Complex sentences, Noun and Adjective clauses, Subordinate Adverb Clauses, The Compound Sentences and Comment and Compariosn clauses. Section D-Literature - The Letter, The Palanquin Bearers, The Open Window, Imagine, Adventures in Antarctica and The Hero.
Hindi: Lit: Ln- 1,2,3,4,6,7,10 Grammar: वर्ण-विच्छेद, संज्ञा, सर्वनाम,कारक, विशेषण, क्रिया, संधि, पर्यायवाची, मुहावरे, अनेक शब्दों के लिए एक शब्द, पत्र, अनुच्छेद, चित्र-वर्णन, संवाद लेखन, अपठित गद्यांश, पद्यांश
Kannada: ಗದ್ಯ: ಮಗ್ಗದ ಸಾಹೇಬ, ನೀರು ಕೊಡದ ನಾಡಿನಲ್ಲಿ, ತಲಕಾಡಿನ ವೈಭವ, ಸಾರ್ಥಕ ಬದುಕಿನ ಸಾಧಕ. ಪದ್ಯ: ಕನ್ನಡಿಗರ ತಾಯಿ, ಸಣ್ಣಸಂಗತಿ, ಗೆಳೆತನ, ಭರವಸೆ. ಪಠ್ಯಪೋಷಕ ಅಧ್ಯಯನ: ಕಟ್ಟುವೆವು ನಾವು, ಸಾರ್ಥಕ. ವ್ಯಾಕರಣ: ಸಂಧಿ, ಸಮಾಸ, ಸ್ವಂತವಾಕ್ಯ, ಪದಗಳ ಅರ್ಥ, ವಿರುದ್ಧ ಪದ, ವಿಭಕ್ತಿ ಪ್ರತ್ಯಯ, ತತ್ಸಮ-ತದ್ಭವ, ಮೊದಲ ಪದಗಳ ಸಂಬಂಧದಂತೆ ಮೂರನೆಯ ಪದದ ಸಂಬಂಧ, ಲಿಂಗ, ವಚನ, ಸರ್ವನಾಮ, ಜೋಡಿಸಿದ, ಗಾದೆ. ಅಪರಿತ ಗದ್ಯ, ಅಪರಿತ ಪದ್ಯ, ಪ್ರಬಂಧ, ಪತ್ರಲೇಖನ, ಸಂಕ್ಷಿಪ್ತ ಬರವಣಿಗೆ.
French: 0. Que savez-vous de la France? 1. Une boum 2. Jeanne d'Arc 3. La vie d'un mannequin, est-elle facile? 4. On voyage 5. Bon voyage
Sanskrit: Grammar: Samskruta varnamala, Lat, IRut, lang lakara, swara and visarga sandhi, karaka(prathama to chaturti vibhakti) Apatita gadhyamsha, patra lekhanam, translation (anuvada) Literature: Geetamrutam, durvyavaharaha na karaneeyaha, yaksha yudhishtira samvadaha, vidhatuhu leela, suvachanani, sanghe shaktihi.
Math 1: 1.Rational Numbers, 2. Exponents, 3.Squares and square Roots, 4. Cubes and cube Roots, 6. Operations on Algebraic Expressions and 9.Percentage
Math 2: 14. Polygons, 15. Quadrilaterals, 16. Parallelograms, 17.Construction of Quadrilaterals, 21. Data Handling, 22. Introduction to Coordinate Geometry
Physics: 2. Light: Refraction, Dispersion of light by a prism and kinds of lenses. 3. Heat: Heat and its measurement, change in state of matter on heating.1.Universe: The moon, Eclipses, comets, Meteors and meteorites, Artificial satellites
Chemistry: Ch-1 Structure of atoms, Ch-4 Transformation of substances Ch-1 Hydrogen, Refer text-book , notebook and revision work



Subject

Biology: Ch-1 Transport in plants,
Ch-2 Control and Coordination, Ch-4 Health and hygiene, Refer text-book , notebook
and revision work

History / Civics: **H-1** When, Where and How, **H-2** Establishment of the Company Power,
H-3 The British Administrative Structure in India, **H-4** Rural Life & Society, **H-6** Crafts
& Industries, **H-7** The Revolt of 1857, **C-1** The Constitution & need for Law,
C-2 Ideas & Ideals of the Indian Constitution,
C-3 The Indian Legislature.

Geography: **Ch.1-** Resources; **Ch.2-** Land, Soil and Water Resources; **Ch.3-** Natural
Vegetation and Wildlife; **Ch.4-** Minerals and Power Resources; **Ch.9-** Disaster
Management (upto page 96 to 100)